

ಕೆಲವೊಂದು ಗೂಗಳು ಮುಖಿದ ಸೌಂದರ್ಯವನ್ನು ಹೆಚ್ಚಿಸುವುದು.

ಅದರೆ ಇತ್ತಿಚೆಗೆ ಮುಲ್ಲಾನಿ ಮಿಟ್ಟಿಯನ್ನು ಕೂಡಲಿನ ಅರ್ನೆಕೆಯನ್ನು ಬಳಸಿಕೊಂಡು ಕೂಡಲಿನ ಅರ್ನೆಕೆಯನ್ನು ಬಹಳ ಚೆನ್ನಾಗಿ ಮಾಡಬಹುದು. ಈ ಬಗ್ಗೆ ಅಧ್ಯಯನಗಳು ಕೂಡ ನಡೆದಿದ್ದು, ಸರೂರಂತರ ಫಲಿತಾಂಶು ಕೂಡ ಲಭಿಸಿದೆ. ಕೂಡಲಿನ ಹಲವಾರು ಸಮ್ಮೇಶ್ವಗಳನ್ನು ನಿರಾರಣೆ ಮಾಡಲು ಮುಲ್ಲಾನಿ ಮಿಟ್ಟಿಯನ್ನು ಬಳಸಬಹುದು ಎಂದು ಇತ್ತಿಚೆಗಿನ ಸಂಶೋಧನೆ ಸಾರುತ್ತದೆ.

ಮುಲ್ಲಾನಿ ಮಿಟ್ಟಿ ಬಳಕೆ ಹೇಗೆ?

ಡಷ್ಟ ಹಾಗೂ ನಯವಾದ ಕೂಡಲಿಗೆ ಮತ್ತು ಅರೋಗ್ಯಕರ ತಲೆಬುರುಡೆಗಾಗಿ ಮುಲ್ಲಾನಿ ಮಿಟ್ಟಿಯ ಹೇರ್ ಪ್ರಾಕ್ ತಂಬಾ ಉಪಯುಕ್ತ. ಅಧ್ರ ಕ್ರೊ ಮುಲ್ಲಾನಿ ಮಿಟ್ಟಿಯನ್ನು ತೆಗೆದುಕೊಂಡು ಇಡ್ಡೆ ಒಂದು ಚಮಚಕ ಲಿಂಬಿ ರಸ ಮತ್ತು ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. 30 ನಿಮಿಷ ಕಾಲ ಈ ಪೇಸ್ಟ್ ಅನ್ನ ಹಾಗೆ ಬಿಡಿ. ವಾರದಲ್ಲಿ ಏರಡು ಸಲ ಈ ಪ್ರಾಕ್ ಬಳಸಿ. ಮುಲ್ಲಾನಿ ಮಿಟ್ಟಿ ನೀರನ್ನು ಸರಿಯಾಗಿ ಹೀರಿಕೊಳ್ಳಲಿ. ಇದನ್ನು ತಲೆಬುರುಡೆಗೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಕೂಡಲು ತೊಳಿದುಕೊಳ್ಳಿ. ವಾರದಲ್ಲಿ ಏರಡು ಸಲ ಈ ಪ್ರಾಕ್ ಬಳಸಿದರೆ ನಯವಾದ ಕೂಡಲು ನಿಮ್ಮದಾಗುವುದು ಎಂಬುದು ಸೌಂದರ್ಯ ತಜ್ಜರ ಅಭಿಪ್ರಾಯ.

ತಲೆ ಕೂಡಲು ಉದುರುವಿಕೆ ಇಂದಿನ ಮಹಿಳೆಯರ ಸಾಮಾನ್ಯ ಅಳಳು. ಕಲುಷಿತ ವಾತಾವರಣ, ಜಡ್ಟು, ಗಡಸು ನೀರು, ಒತ್ತಡತ ಪರಿಸ್ಥಿತಿ, ಆಹಾರ ಕ್ರಮದ ಬದಲಾವಣೆ ಮುಂತಾದ ಸಾಮಾನ್ಯ ಕಾರಣಗಳಿಂದ ತಲೆಕೂಡಲು ಉದುರುತ್ತದೆ. ಈ ಸಮ್ಮೇಶ್ವಯನ್ನು ಮುಲ್ಲಾನಿ ಮಿಟ್ಟಿ ಹೇರ್ ಪ್ರಾಕ್ ನಿಂದ ಪರಿಹರಿಸಿಕೊಳ್ಳಬಹುದು. ರಾಸಾಯನಿಕಮುಕ್ತವಾದ ಮುಲ್ಲಾನಿಮಿಟ್ಟಿ ತಲೆಬುರುಡೆಯ ಮೇಲ್ಮೈಗಳಲ್ಲಿರುವ ಪರದರಲ್ಲಿರುವ ಸಮ್ಮೇಶ್ವಗಳನ್ನು ತೊಡೆದು ಹಾಕಿ ಅರೋಗ್ಯಕರ ಕೂಡಲು ಬೆಳೆಯಲು ನೇರವಾಗುವುದು. ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟು.

ಅಂದಾಜು 6 ರಿಂದ 8 ಚಮಚದಷ್ಟು ಮುಲ್ಲಾನಿ ಮಿಟ್ಟಿಯನ್ನು ತೆಗೆದುಕೊಳ್ಳಿ. ಒಂದು ಚಮಚ ಈರ್ಲೈ ರಸ, ಏರಡು ಚಮಚ ಕರಿಮೆಣಿನ ಪುಡಿಯ ಜತೆಗೆ ಸ್ವಲ್ಪ ಮೊಸರನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಕೊ ಮಾಡಿ ಕೂಡಲುಗಳ ಬುಡ್ಡಕ್ಕೆ ಹಚ್ಚಿ ನಿಧಾನಕ್ಕೆ ಮಸಾಜ್ ಮಾಡಿ. 30 ನಿಮಿಷ ಕಾಲ ಹಾಗೆ ಬಿಟ್ಟು ತಣ್ಣೆರಿನಲ್ಲಿ ತೊಡೆದರೆ ಕೂಡಲು ಉದುರುವ ಸಮ್ಮೇಶ್ವ ಕಡವೆಯಾಗುವುದು.

ತುರಿಕೆ ಮತ್ತು ಕಿರಿಕಿರಿಯ ತಲೆಬುರುಡೆಗೆ ತಲೆಹೊಟ್ಟು ಮತ್ತು ರಾಸಾಯನಿಕ ತಲೆಬುರುಡೆಯ ಮೇಲ್ಮೈಗಳಲ್ಲಿ ಬಂದು ನಿಲ್ಲುವುದರಿಂದ ತುರಿಕೆ ಮತ್ತು ಕಿರಿಕಿರಿಯಾಗಬಹುದು. ಇದರ ನಿರಾರಣೆಗೂ ಮುಲ್ಲಾನಿ ಮಿಟ್ಟಿ ಸಹಕಾರಿ. ಏರಡು ಚಮಚ ಕಿತ್ತಲೆ ಸಿಕ್ಕೆಯ ಪುಡಿ, ಏರಡು ಚಮಚ ಕಡಲೆ ಹಿಟ್ಟು ಮತ್ತು ಏರಡು ಚಮಚ ಮುಲ್ಲಾನಿ ಮಿಟ್ಟಿ ತೆಗೆದುಕೊಳ್ಳಿ. ಒಂದು ಕಪ್ಪ ಮೊಸರನ್ನು ತೆಗೆದುಕೊಂಡು ಈ ಎಲ್ಲಾ ಪುಡಿಯನ್ನು ಮಿಶ್ರಣ ಮಾಡಿಕೊಳ್ಳಿ.

ಸ್ವಲ್ಪ ಹೊತ್ತು ಬಿಟ್ಟು ಇದನ್ನು ಮಾಸ್ಟ್ ತರ ತಲೆಬುರುಡೆಗೆ ಹಚ್ಚಿಕೊಳ್ಳಿ. ಬಳಿಕ ತಣ್ಣೆರಿನಿಂದ ಕೂಡಲನ್ನು ತೊಳೆಯಿರಿ. ಎಲ್ಲ ಸಮ್ಮೇಶ್ವಗಳಿಂದ ಸ್ವೀಕಾರ ಪರಿಹಾರ ಕಂಡುಹೊಳ್ಳಲು ಸಾಧ್ಯವಾಗುತ್ತದೆ.

(ಘೂರಕ ಮಾಹಿತಿ:
ಬಂಜಾರಾ ಸಂಸ್ಥೆ)

ಟ್ರ್ಯಾಸೆಲ್ ಟ್ರೇಂಡ್

★ ಶ್ರುತಿ ಕೆ.ಎಸ್. ತುರುವೇಕರೆ



ಶ್ರೀರೆಯ ಸೌಂದರ್ಯವು ಹೆಚ್ಚಿಸಿ, ಸೆರಿನ ಅಂಚಿನಲ್ಲಿ ಮಿನುಗುವ 'ಕುಚ್ಚು' ಎಂದರೆ ಎಲ್ಲ ಹೆಂಗಸರಿಗೂ ಒಂದರಾ 'ಹುಚ್ಚು'. ಅದರೆ ಇಂದ ಕೇವಲ ಶ್ರೀರೆಯಂತಹಿನಲ್ಲಿ ಮಾತ್ರವಲ್ಲದೆ ಭಾರತೀಯ ಮತ್ತು ಪಾಶ್ಚಾತ್ಯ ಶೈಲಿಯ ಉದುಪ್ರಗಳಲ್ಲಿರುವ ಮೇಲ್ಮೈ ಕುಚ್ಚುಗಳ ಸರ್ವಾರ್ಥಿ ರಾರಾಜ್ಯಸೂತ್ರಿಯೆಡೆ. ಇದುವೇ 'ಛ್ಯಾಸೆಲ್ ಟ್ರೇಂಡ್'.

ಶ್ರೀರೆ ದುಪಟ್ಟಾದಲ್ಲಿ ಮತ್ತು ಕಾಣ ಸಿಗುತ್ತಿದ್ದ ಕುಚ್ಚು ಈಗ ಕುಟೀರ, ಚೊಡಿದಾರ್, ಲೆಹೆಂಗಾ ಅಥವ್ಯೇ ಅಲ್ಲದೆ ಬ್ರೂನಿಕ್, ಅಫಾಶೋಲ್ಲಾರ್ ಟಾಪ್, ದೆಸಿಮ್ ಶಾಟ್‌ಫ್ಲೆ ಎಲ್ಲೆ ದೆಯೂ ಸಲ್ಲುತ್ತಿದೆ. ಕೇವಲ ಬಳ್ಳೆಗಳಲ್ಲದ ಕ್ಲೋಪ್ಸ್‌ರ್, ಚಪ್ಪಲೆಗಳು, ಹ್ಯಾಂಡ್‌ಬ್ರಾಗ್, ಕಿವಿಯೋಲೆ, ಬಳೆ... ಹೀಗೆ ಬಹುತೇಕ ಅಳ್ವಿಸಿಗಳಲ್ಲಾ ಈ ಟ್ರ್ಯಾಸೆಲ್ ಟ್ರೇಂಡ್ ಸದ್ಯ ಮಾಡುತ್ತಿದೆ.

* ಬ್ರೊಫ್‌ಗಳಲ್ಲಿ: ಶ್ರೀರೆಯ ಮ್ಯಾಚಿಂಗ್ ಅಥವಾ ಕಾಂಟ್ರೂಸ್‌ ಬಣ್ಣದ ಕುಚ್ಚುಗಳನ್ನು ರವಿಕಾಗಲಲ್ಲಿ ಧರಿಸುವುದು ಸದ್ಯದ ಟ್ರೇಂಡ್. ತೋಳು ಅಥವಾ ಬ್ಯಾಕ್‌ಸೆನ್ಕೆನಲ್ಲಿ ಸಾಲಾಗಿ ಕಟ್ಟಿದ ಕುಚ್ಚುಗಳು ರವಿಕೆಯ ಅಂದ ಹೆಚ್ಚಿಸುತ್ತವೆ ಹೇನೆಕ್, ಎನ್ಕ್, ಬ್ರಾಕ್‌ಲೆನ್ಕ್, ಸ್ವಾರ್ಗೆಟ್ ಸ್ವಾರ್ಪ್, ಹಾಲ್ಲೂರ್ ಬ್ಲ್ಯಾಫ್... ಹೀಗೆ ಧಾರಾವರಿ ಫ್ರಾಷನೆಲ್ಲೂ ಬ್ರೊಫ್‌ಗಳನ್ನು ಧರಿಸಿಯೂ ಹೊಸದು ಬೇಕು ಎನ್ನುವವರು ಬಿಂಡಿತವಾಗಿ ಬ್ರಾಸೆಲ್ ಬ್ರೊಫ್‌ಗಳನ್ನು ಧರಿಸಬಹುದು. ಪ್ರೇಸ್ ಶ್ರೀರೆಯೋಂದಿಗೆ ಬೀಡೆದ್ದು ಕುಚ್ಚುಗಳಿರುವ ಬ್ರೊಫ್ ನಿಮ್ಮನ್ನು ಟ್ರೇಂಡಿಯಾಗಿಸಬಲ್ಲದು.

* ಕುತಾರ್, ಅನಾರ್ಕಸ್ ಸಲ್ಲೂರ್, ಸ್ವೀಟ್‌ಕಟ್‌ ಸಲ್ಲೂರ್‌ಗಳಲ್ಲಿಯೂ ತ್ರಾಸೆಲ್ ಟ್ರೇಂಡ್ ಜೋರಿಯಾಗಿದ್ದ ಸೆಲೆಬ್ರಿಟಿಗಳ ರ್ಯಾಪ್‌ವಾಕ್‌ನಲ್ಲಿ ಇವುಗಳನ್ನು ಕಾಣಬಹುದು. ಅಂತೆಯೇ ಸ್ಟ್ರೀಟ್ ಫ್ರಾಷ್ ಪಟ್ಟಗೂ ಶೇರಿ ಹೊಣಿದೆ.

* ಹಬ್ಬದ ಶಿಸನ್ ಹಾಗೂ ಬ್ರೇಡಲ್ ಫ್ರಾಷ್‌ನಲ್ಲಿಯೂ ಈ ಟ್ರೇಂಡ್ ತನ್ನ ಸಾಫ್ ನಿರ್ದಿಷ್ಟ ಪದೆದಿದೆ. ಹಬ್ಬ, ಮದುವೆ ಸಮಾರಂಭಗಳಿಗೂ ಮಹಿಳೆಯರ ಕುಚ್ಚುಗಳಿಂದ ಕೂಡಿದ್ದ ಟ್ರೇಂಡ್ ಜೀಟ್‌ಫಿಟ್‌ನ್ನು ವಿರೀದಿಸುತ್ತಿದ್ದಾರೆ. ಲೆಹೆಂಗಾ, ಶ್ರೀರೆಗಳೊಡನೆ ಕ್ಲೂಪ್‌ಟಾಪ್ ಧರಿಸಿ ಸೊಂಟಕ್ಕೆ ದೊಡ್ಡ ದೊಡ್ಡ ಬೀಡ್‌, ಕುಚ್ಚುಗಳನ್ನು ಕಟ್ಟಿಕೊಳ್ಳಲುವುದೂ ಇದೆ.

ಹಾಗೆಯೇ ಬಳಿಗಳಲ್ಲಿ ಪಾಮ್ ಬ್ರಾಸೆಲ್ ಬಹಳವು ಸದ್ಯ ಮಾಡುತ್ತಿದೆ. ಬ್ಯಾಗ್, ಚಪ್ಪಲ್, ಕಿವಿಯೋಲೆ, ಬ್ರೊಸ್‌ಲೆಟ್, ನಡ್ಡೆಳ್ಳ್... ಹೀಗೆ ತನ್ನ ಭಾವನ್ನು ಎಲ್ಲಿದರಲ್ಲಿ ಮಾಡಿಸಿ ಹುಡುಗಿಯರ ಮನಗೆದ್ದಿವೆ. ಕರೀನಾ ಕಪ್ಪಾರ್ 'ಶೈಲ್ದೂರ್ ಡಸ್ಟ್ರೀ' ಬ್ರಾಸೆಲ್ ಕಿವಿಯೋಲೆ ಧರಿಸಿ ಕಾರ್ಯಕ್ರಮವೊಂದರಲ್ಲಿ ಇತ್ತಿಚೆಗೆ ಮಿಂಚಡನ್ನು ಮರೆಯಲಾಡಿತ್ತೇ?

